



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶುಕ್ರವಾರ, ೦೯, ಮೇ, ೨೦೨೫(ವೈಶಾಖ, ೧೯, ಶಕವರ್ಷ, ೧೯೪೭) BENGALURU, FRIDAY, 09, MAY, 2025(VAISHAKHA, 19, SHAKAVARSHA, 1947)	ಸಂ. ೨೬೮ No. 268
-----------------------	---	--------------------

ಕರ್ನಾಟಕ ಸರ್ಕಾರ

ಅಧಿಸೂಚನೆ

ಸಂಖ್ಯೆ:ನಅಇ 40 ಎಂಎಲ್ಆರ್ 2025 (1), ಬೆಂಗಳೂರು, ದಿನಾಂಕ 09/05/2025

ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 11 ರನ್ವಯ (Karnataka Act 22 of 1964) ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 13 ಶಾಸನ 2012, ಬೆಂಗಳೂರು, ದಿನಾಂಕ 30/08/2012 (Karnataka Act No. 32 of 2012) ರನ್ವಯ ಹಾಗೂ ಸರ್ಕಾರದ ಮಾರ್ಗಸೂಚಿ ಸಂಖ್ಯೆ: ನಅಇ 240 ಎಂಎಲ್ಆರ್ 2013, ದಿನಾಂಕ 18/12/2013 ಹಾಗೂ ತಿದ್ದುಪಡಿ ಆದೇಶ ಸಂಖ್ಯೆ: ನಅಇ 21 ಎಂಎಲ್ಆರ್ 2016, ದಿನಾಂಕ 09/02/2016ರಲ್ಲಿ ಸ್ಪಷ್ಟಪಡಿಸಿರುವಂತೆ, ಸರ್ಕಾರವು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ 2011ರ ಜನಗಣತಿಯನ್ನಾಧರಿಸಿ, **ಕಲಬುರಗಿ ಜಿಲ್ಲೆಯ ಕಮಲಾಪುರ ಪಟ್ಟಣ ಪಂಚಾಯಿತಿಗೆ** ವಾರ್ಡುವಾರು ಕರಡು ಮೀಸಲಾತಿಯನ್ನು ಪ್ರಕಟಿಸಲಾಗಿದೆ.

ಈ ಅಧಿಸೂಚನೆಯ ಮೂಲಕ **ಕಮಲಾಪುರ ಪಟ್ಟಣ ಪಂಚಾಯಿತಿಗೆ** ವಾರ್ಡುಗಳಿಗೆ ಕರಡು ಮೀಸಲಾತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ. ಈ ಅಧಿಸೂಚನೆಯನ್ನು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 7 ದಿನಗಳ ತರುವಾಯ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಈ ಅಧಿಸೂಚನೆಗೆ ಸಂಬಂಧಿಸಿದಂತೆ ಯಾವುದೇ ಸಲಹೆ/ಆಕ್ಷೇಪಣೆಯನ್ನು ಸಲ್ಲಿಸಲು ಇಚ್ಛಿಸುವ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕೆ ಮೊದಲು **ಜಿಲ್ಲಾಧಿಕಾರಿ, ಕಲಬುರಗಿ ಜಿಲ್ಲೆ** ಇವರಿಗೆ ಸಲ್ಲಿಸಬೇಕೆಂದು ಈ ಮೂಲಕ ಸೂಚಿಸಲಾಗಿದೆ.

1. ಕಮಲಾಪುರ ಪಟ್ಟಣ ಪಂಚಾಯಿತಿಯ ವಾರ್ಡುಗಳ ಸಂಖ್ಯೆ: 12 (ಹನ್ನೆರಡು)
2. ಪ್ರತಿ ವಾರ್ಡಿಗೆ ತಲಾ ಒಂದು ಸ್ಥಾನವನ್ನು ಮೀಸಲಿಡಲಾಗಿದೆ.
3. ಪ್ರತಿ ವಾರ್ಡಿಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗ/ ಸಾಮಾನ್ಯ ಸ್ಥಾನವನ್ನು ಮತ್ತು ಆಯಾ ವರ್ಗದ ಮಹಿಳೆಯರ ಸ್ಥಾನವನ್ನು ಅನುಬಂಧದ ಕಲಂ 3 ರಲ್ಲಿ ನಿಗದಿಪಡಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ

(ಟಿ.ಮಂಜುನಾಥ)  
ಸರ್ಕಾರದ ಅಧೀನ ಕಾರ್ಯದರ್ಶಿ  
ನಗರಾಭಿವೃದ್ಧಿ ಇಲಾಖೆ

ಅಧಿಸೂಚನೆ ಸಂಖ್ಯೆ:ನಅಇ 40 ಎಂಎಲ್ಆರ್ 2025 (1), ದಿನಾಂಕ 09/05/2025ಕ್ಕೆ  
ಅನುಬಂಧ

**ಕಮಲಾಪುರ ಪಟ್ಟಣ ಪಂಚಾಯಿತಿ**

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ನಿಗದಿಪಡಿಸಲಾದ ಮೀಸಲಾತಿ
1	2	3
1	1 - ಮಾಲಿಪಾಟೇಲ್ ಏರಿಯಾ, ಕಸಾಯಿ ಗಲ್ಲಿ, ಸುಗೂರ ಗಲ್ಲಿ, ಆರ್.ಎಸ್.ಕೆ. ಏರಿಯಾ, ಗೃದನಕರ್ ಗಲ್ಲಿ	ಹಿಂದುಳಿದ ವರ್ಗ-ಎ (ಮಹಿಳೆ)
2	2 - ದಾಸಿಮಯ್ಯಾ ಗಲ್ಲಿ, ಮಾಜನ್ ಗಲ್ಲಿ, ಶಾರಬೇಸ್ ತಳಗಿನ್ ಗಲ್ಲಿ, ಬಸವಣ್ಣ ದೇವಸ್ಥಾನ ಗಲ್ಲಿ, ನಗರೇಶ್ವರ ಏರಿಯಾ	ಪರಿಶಿಷ್ಟ ಪಂಗಡ
3	3 - ಬಂಜಾರ ತಾಂಡಾ, ಬಸವನ ತಾಂಡಾ, ಚವಾಣ ತಾಂಡಾ	ಪರಿಶಿಷ್ಟ ಜಾತಿ (ಮಹಿಳೆ)
4	4 - ಶಾರಬೇಸ್ ಮ್ಯಾಗಿನ ಗಲ್ಲಿ, ಕೋರವೇಯರ ಗಲ್ಲಿ, ಕೋಳಿ ಸಮಾಜ ಏರಿಯಾ, ದಾಸಿಮಯ್ಯಾ ಬಡಾವಣೆ, ರಜಪೂತ ಬಡಾವಣೆ	ಸಾಮಾನ್ಯ
5	5 - ಪ್ಯಾಟೆಗಲ್ಲಿ, ಮರತೂರ ಗಲ್ಲಿ, ಜಮ್ಮಾ ಮಜೀದ್ ಏರಿಯಾ, ಶೇಟೆಗಾರ ಏರಿಯಾ	ಸಾಮಾನ್ಯ
6	6 - ಶಾಂತೇಶ್ವರ ಮಠ ಏರಿಯಾ, ಗಿರಿ ಏರಿಯಾ, ಕನಕದಾಸ ಏರಿಯಾ, ಶಾರದಾ ಶಾಲೆ ಏರಿಯಾ	ಹಿಂದುಳಿದ ವರ್ಗ-ಎ
7	7 - ವಡಗೇರಾ, ಗಿರಿತಾಂಡ ಮಾದಿಗ ಗಲ್ಲಿ	ಸಾಮಾನ್ಯ (ಮಹಿಳೆ)
8	8 - ಕುರುಬಗಲ್ಲಿ, ಹನುಮಾನ ಗಲ್ಲಿ, ಚಕ್ರಕಟ್ಟಾ ಮೇಲಿನ್ ಏರಿಯಾ, ಖಾಜಿಗಲ್ಲಿ, ಚಾರಗಲ್ಲಿ	ಸಾಮಾನ್ಯ
9	9 - ಚಗ್ಗೋಣರ್ ಗಲ್ಲಿ, ದೋಶೇಟ್ಟಿ ಗಲ್ಲಿ, ಬಡಿಮಾ ಗಲ್ಲಿ, ಮೈಬೂ ಸುಭಾನಿ ದರ್ಗಾ ಏರಿಯಾ	ಸಾಮಾನ್ಯ (ಮಹಿಳೆ)
10	10 - ಗೌಡರಗಲ್ಲಿ, ಹನುಮಾನ ಗಲ್ಲಿ, ಮುಜಾವರ ಗಲ್ಲಿ, ಬಸ್ರಾಂಡ್ ಏರಿಯಾ, ಹಾಳಪಟ್ಟಿ ಸೂರ್ಯನಗರ	ಸಾಮಾನ್ಯ (ಮಹಿಳೆ)

೩

11	11 - ಡಾ   ಬಿ.ಆರ್.ಅಂಬೇಡ್ಕರ್ ಕಾಲೋನಿ, ಪುನರ್ವಸತಿ ಕೇಂದ್ರ, ಬೆಳ್ಳಕೋಟಾ	ಪರಿಶಿಷ್ಟ ಜಾತಿ
12	12 - ದೇವಲು ನಾಯಕ ತಾಂಡಾ, ಬಸ್ಸಾಂಡ್ ಮುಂಭಾಗ ಏರಿಯಾ, ಡೈಯಟ್ ಏರಿಯಾ	ಪರಿಶಿಷ್ಟ ಜಾತಿ

**(ಟಿ.ಮಂಜುನಾಥ)**  
ಸರ್ಕಾರದ ಅಧೀನ ಕಾರ್ಯದರ್ಶಿ  
ನಗರಾಭಿವೃದ್ಧಿ ಇಲಾಖೆ